

ಪ್ರಮುಖ ಲೇಖಕರ ಅಭಿಪ್ರಾಯ

- * ಜ್ಯೋತಿಂ, ಅಧಿಕಾರ, ವಿನಯ, ಸೌಜನ್ಯ, ಸೃಜನಶೀಲತೆಗಳು ಏಕತ್ರ ಸಮಾರ್ಥಗೊಳಿಸುವದು ತುಂಬಾ ಅಪರಾಪ ಎಂಬುದು ನಮ್ಮೆಲ್ಲರ ಅನುಭವಕ್ಕೆ ಒಂದ ವಿಷಯವಾಗಿದೆ. ಇದಕ್ಕೆ ಅಪರಾಪವಾಗಿ ನಿಂತ ಪ್ರತಿಭಾಶೀಲ-ಸಮ್ಮರ್ಪರ ವಿರಳ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಪುರಾಣಿಕರು. ಮೊದಲ ಬಾರಿಗೇ ಅವರು ನನ್ನನ್ನು ತಮ್ಮ ಬರೆವಣಿಗೆಯಿಂದ ಹೇಗೋ ಹಾಗೆ ಸುಸಂಸ್ಕೃತ ವ್ಯಕ್ತಿತ್ವದಿಂದಲೂ ಆಕಣ್ಣಿಸಿದರು. ಆ ಆಕಣ್ಣಿನ ದಶಕಗಳ ಕಾಲ ಮಾಸದೆ ಹಾಗೆಯೇ ಉಳಿದಿದೆ.

-ಕುವೆಂಪು

- * “ಸಿದ್ಧಯ್ಯ (ಕಾವ್ಯನಂದ) ಪುರಾಣಿಕರ ಕೌಟಂಬಿಕ ವಾತಾವರಣದಲ್ಲಿ ಮಹಾಕಾವ್ಯದ ಧ್ವನಿಗಳು ಅವರ ಬಾಲ್ಯದಿಂದಲೇ ದುಂಡುಭಿಸುತ್ತಿದ್ದವು. ಪ್ರಾಯದ ಪ್ರಥಮಗ್ರಾಸದಲ್ಲಿಯೇ ಅವರು ಶರಣರ ಸಾಹಿತ್ಯವನ್ನು ಮುಕ್ತಿದರು; ದೇಶಸೇವಾತ್ಮಕರರಾದವರ ಸಂಗ ಸಹವಾಸಗಳಲ್ಲಿ ಕಾಲ ಕಳೆದರು. ಅವರು ಮಾಡಿದ ವಿದ್ಯಾಭ್ಯಾಸ ಅವರ ಹೃದಯದವರೆಗೆ ಪ್ರಮೇಶ ಮಾಡಿತು. ಇದೆಲ್ಲದರ ಪರಿಣಾಮವೆಂದರೆ ಅವರಲ್ಲಿ ಭಾವನೆಯ ವಾಯುವೇಗವೂ, ಬುದ್ಧಿಯ ಅಗ್ನಿಗ್ರಂಥಾ ಸೇರಿಕೊಂಡಿದೆ. ಕಾವ್ಯನಂದರ ಕಾವ್ಯರಚನೆಯ ಅಸ್ತಿಭಾರಕ್ಕೆ ತತ್ತ್ವಗಳ ತೊಕವಿರುವುದರಿಂದಲೇ ಅವರ ನುಡಿಗಳಲ್ಲಿ ಬೆಂಕಿಯ ಜತೆ ಜತೆಗೆ ಬೆಳಕು ನುಗ್ಗಿತ್ತವೆ.”

-ದ.ರಾ. ಬೇಂದ್ರೆ

- * ಆಡಳಿತ ಜೀವನ ಮತ್ತು ಕಾವ್ಯ ಜೀವನವನ್ನು ಸಮಸ್ಯೆನಾಗಿ ತಂಗಿಸಿಕೊಂಡು ಬಂದಿರುವ ಕವಿ ಸಿದ್ಧಯ್ಯನವರು ನಾಡಿನ ಪ್ರಮುಖ ಕವಿಗಳಲ್ಲಿ ಒಬ್ಬರು. ಮೈಯಲ್ಲಿ ಕಣಾಪ್ಪಿಗಿಂ ಸಮಾಜದ ಬದಲಾಗುತ್ತಿರುವ ಗಡಿಯನ್ನು ಸೂಕ್ಷ್ಮವಾಗಿ

ಗಮನಿಸಿ ಮಾನವತಾ ವಾದವನ್ನು ತಮ್ಮ ಕಾವ್ಯದಲ್ಲಿ ಸಾರುವ ಸುಸಂಸ್ಕತ ವ್ಯಕ್ತಿ ಇವರು.

-ವಿ.ಕೃ. ಗೋಕಾಕ

- * ಡಾ. ಸಿದ್ಧಯ್ಯ ಪುರಾಣಿಕರು ಪ್ರಶ್ನಾತ ಕನ್ನಡ ಲೇಖಕರು ಹಾಗು ದೊಡ್ಡ ಮಾನವತಾವಾದಿ. ಅವರು ಉತ್ತಮ ಕವಿ. ಆಧುನಿಕ ವಚನಕಾರ ಮತ್ತು ದಕ್ಷ ಆದಳಿತಗಾರರೆಂದು ಖ್ಯಾತಿ ಪಡೆದವರು. ಪುರಾಣಿಕರು ನನಗೆ ಅನೇಕ ವಿಷಯಗಳನ್ನು ಕಲೀಸಿ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಮೆರಿಕಾದಿಂದ ಬೆಂಗಳೂರಿಗೆ ಹಿಂದಿರುಗಿದಾಗ ನನಗೆ ವಾಸ ಮಾಡಲು ಸ್ವಂತ ಮನೆಯಿರಲ್ಲ. ಕನಾಡಿಕ ಹೌಸಿಂಗ್ ಬೋಡ್‌ನಲ್ಲಿ ಸ್ವಂತ ಮನೆಗಾಗಿ ನಾನು ಅರ್ಜಿ ಸಲ್ಲಿಸಿದ್ದೆ. ಆಗ ಸಿದ್ಧಯ್ಯ ಪುರಾಣಿಕರು ಆ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾನು ಅವರಿಗೆ ಅಪರಿಚಿತನಾಗಿ ಮೊದಲನೇ ಭಾರಿ ಕಂಡದ್ದು ಅವರು ನನ್ನನ್ನು ಶ್ರೀಯಿಂದ ಮಾತನಾಡಿಸಿ, ನಾನು ಸಲ್ಲಿಸಿದ್ದ ಅರ್ಜಿಯನ್ನು ಅನುಮೋದಿಸಿ ನನಗೆ ಮನೆಯೊಂದನ್ನು ಕೊಡಿಸಿದರು. ಅದಕ್ಕೆ ನಾನು ಅವರಿಗೆ ಅಭಾರಿಯಾಗಿದ್ದೇನೆ. ಇಂದಿಗೂ ನಾನು ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅವರ ಶರಣ ಚರಿತಾಮೃತ ಶರಣ ಸಾಹಿತ್ಯದಲ್ಲಿ ಶ್ರೇಷ್ಠ ಗ್ರಂಥವಾಗಿದೆ.

-ಡಾ. ಚಂದ್ರಶೇಖರ ಕಂಬಾರ

- * “ಕಾವ್ಯಾನಂದರ ಕವನಗಳು” “ಹೂವುಗಳ ಹೃದಯವನು ಹೂಬಿಸಿಲು ಹೊಕ್ಕಂತೆ” ನಮ್ಮ ಮನಸ್ಸನ್ನು ಹೊಗುತ್ತವೆ.... ಕಾವ್ಯಾನಂದರ ಶೈಲಿ ಬಹಳ ಹಸನಾದ ಶೈಲಿ. ಅವರಿಗೆ ತಿರುಳ್ಳನ್ನಡದ ಸರಣಿ ಗೊತ್ತು....

-ಪ್ರ.ತಿ. ನರಸಿಂಹಾಚಾರ್

- * ಶರಣ ವಾಜ್ಯಯಿದಲ್ಲಿ ಮೊದಲನಿಂದಲೂ ತಮ್ಮನ್ನು ಬೇರೂರಿಸಿಕೊಂಡ ಪುರಾಣಿಕರು, ಆ ವಚನಮಾನಸದ ಸಾರಸರ್ವಸ್ವಾನ್ಯಾಸ ಹೀರಿಕೊಂಡು, ಅದನ್ನು ಅರಗಿಸಿಕೊಂಡು ತಮ್ಮ ಸ್ವಾನುಭವದ ಬೀಜಗಳನ್ನಾಗಿ ಮಾಡಿಕೊಂಡು, ತಮ್ಮ ಸಮಕಾಲೀನ ಪ್ರಜ್ಞೆಯನ್ನು ಬಿತ್ತಿ ಬಳೆದ ಉದ್ಯಾನವಾಗಿದೆ.

-ಡಾ.ಜ.ಎಸ್. ಶಿವರುದ್ರಪ್ಪ

- * ಪುರಾಣಿಕರ ವಚನಗಳು ತಮ್ಮ ಆಧುನಿಕ ಅನುಭಾವ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಈ ವಚನಗಳಲ್ಲಿ ಅಭಿವೃದ್ಧವಾಗಿರುವ ದುಗುಡ, ನನ್ನ ನಿನ್ನಗಳೊಡನೆ ಕಣ್ಣ ಮುಚ್ಚಾಲೆ / ಇಂಟ

ಕಳಕಳಿಗಳೇ ಬಸವಳಿದ ಬಾಳಿಗೆ ಆಸೆ ಭರವಸೆಗಳನ್ನೂ, ಸಾಂತ್ವನವನ್ನೂ ನೀಡುತ್ತವೆ. ಹೋಲಿಕೆಯನ್ನು ಹೆಚ್ಚು ಬೆಳೆಸದೆ ಹೇಳುವುದಾದರೆ ಮುಖ್ಯ ಆಧುನಿಕ ವಚನಕಾರರಾದ ಶ್ರೀ ಜಜನಿ ಅವರಲ್ಲಿ ಚನ್ನಬಸವಣ್ಣನ ಪಾರಿಭಾಷಿಕತೆಯಿದೆ; ರಂಗಣ್ಣನವರಲ್ಲಿ ಬಸವಣ್ಣನ ವ್ಯಾವಹಾರಿಕತೆಯಿದೆ; ಪರಮೇಶ್ವರ ಭಷ್ಪರಲ್ಲಿ ಮಹಾದೇವಿಯಕ್ಕನ ಕಲಾತ್ಮಕತೆಯಿದೆ; ಸಿದ್ಧಯ್ಯ ಪುರಾಣಿಕರಲ್ಲಾದರೋ ಅಲ್ಲಮನ ಅನುಭಾವ ನಿಗೂಢತೆ ಸುಳಿಯುತ್ತದೆ.

-ಡಾ. ಹಾ.ಮಾ. ನಾಯಕ

- * ತಮ್ಮ ‘ವಚನೋದ್ಯಾನ’ದಿಂದಲೇ ಆಧುನಿಕ ವಚನ ಸಾಹಿತ್ಯದಲ್ಲಿ ವಿಶಿಷ್ಟ ಸಾಫವನ್ನು ಪಡೆದಿದ್ದ ಶ್ರೀ ಸಿದ್ಧಯ್ಯ ಪುರಾಣಿಕರು ಅದಕ್ಕೆ ‘ನಂದನ’ವನ್ನು ಸೇರಿಸಿ ಆ ಪ್ರಾಂತ್ಯವನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅದು ಕಾಲಹಾರಕ ವಿಹಾರದ ವಿಶ್ವಾಂತಿ ಧಾಮವಲ್ಲ, ಕಾಲದ ರಹಸ್ಯವನ್ನರಿಯುವ ಜೀವನ ದರ್ಶನದ ಸಂಕ್ರಾಂತಿ ಸ್ಥಳ. ಅಂತರಂಗ, ಬಹಿರಂಗಗಳ ಪರಸ್ಪರ ಸಂಕ್ರಮಣದಿಂದ ಉತ್ತಾಂತಿಯನ್ನು ಸಾಧಿಸುವ ಪೂರ್ವ ಪ್ರತಿಭೆಯನ್ನು ಈ ‘ನಂದನ’ದ ಮಂದವಾರುತ ಹಿತಕರವಾಗಿ ಬೀಸುತ್ತಿದೆ. ಅದರ ಸ್ವರ್ತದಿಂದ ಉಂಟಾಗುವುದು ಜೀವನಶ್ರದ್ಧೆಯನ್ನು ಮಾಡಿಸುವ ಪ್ರಜ್ಞೋದಕ ಶಕ್ತಿಯಾಗಿದೆ ಇಲ್ಲಿನ ಆಧ್ಯಾತ್ಮ... ಈ ಪ್ರವೃತ್ತಿಪರ ಜೀವನ ಮೌಲ್ಯಗಳನ್ನು ಕಲಾತ್ಮಕವಾಗಿ ನಿರೂಪಿಸುವ ಈ ಕೃತಿ ಇಂದಿನ ವಿಜಾರವಂತ ಯುಗಕ್ಕೆ ತ್ರಿಯವಾಗುತ್ತದೆಂದು ನಂಬಿದ್ದೇನೆ.

-ಡಾ. ಎಚ್. ತಿಪ್ಪೇರುದ್ರಸ್ಥಾಮಿ

- * ಎಲ್ಲಿ ಕೈ ಹಾಕಿದರೂ ಸೂಕ್ತ ಸುಮಗಳು ಸಿಗುತ್ತವೆ, ಈ ಶೋಟಿದಲ್ಲಿ ಒಂದೇ ಒಂದು ಉದಾಹರಣೆ ಸಾಕು “ಇತಿಹಾಸ ಓದುವುದು ಇತಿಹಾಸ ನಿರ್ಮಿಸಲೆಂದು, ಇಸ್ವಿಗಳ ನೆನಪಿಡಲು ಅಲ್ಲ.” ಪರಂಪರೆಯ ಸಾರವನ್ನು ದೂರೀಕರಿಸದೆ ಗತ ಇತಿಹಾಸಕ್ಕೆ ವಿದಾಯ ಹೇಳಿ, ಹೊಸ ಇತಿಹಾಸವನ್ನು ನಿರ್ಮಿಸುವ ಕಳಕಳಿ ‘ವಚನಾರಾಮ’ದ ರಚನೆಗಳಲ್ಲಿದೆ ಎಂಬುದು ಅದರ ಒಂದು ಮಹತ್ವ.

-ಸಿ.ಪಿ.ಕೆ.

- * ಶ್ರೀಮಾನ್ ಪುರಾಣಿಕ ಸಿದ್ಧಯ್ಯನವರು ಬರೆದಿರುವ ‘ಆತ್ಮಾಪ್ರಜಾ’ ಎಂಬ ನಾಟಕವನ್ನು ನಾನು ಓದಿ ನೋಡಿದೆನು. ಲೇಖಕರು ಶರಣರ

ಪ್ರಮುಖ ಲೇಖಕರ ಅಭಿಪ್ರಾಯ / ೪೫

ದಿವ್ಯಚಾರಿತ್ಯವನ್ನು ಬಹುಸ್ವಾರಸ್ಯವಾಗಿಯೂ, ಪರಿಣಾಮಕಾರಿಯಾಗಿಯೂ ಚಿತ್ತಿಸಿದ್ದಾರೆ. ಭಾಷೆಯು ಹೃದಯಂಗಮವಾಗಿದೆ. ರಂಗಭೋಮಿಯ ಮೇಲೆ ಇದು ಬರಬೇಕಾದುದು ಅಗತ್ಯ. ಪ್ರಸಿದ್ಧ ಸಾಹಿತಿಗಳಾಗುವ ಈ ಲೇಖಕ ಮಹಾರಾಯರಿಂದ ಇಂಥ ಕೃತಿಗಳು ಹೆಚ್ಚಾಗಿ ಶಿವಶರಣರ ದಿವ್ಯತತ್ವಗಳು ಪ್ರಸಾರವಾಗಲೆಂದು ಹಾರ್ಡ್‌ಸುತ್ತೆನೆ.

-ಹಡೇಕರ್ ಮಂಜಪ್ಪ

- * “ಆತ್ಮಾರ್ಥ”ವೆಂಬ ಚಾರಿತ್ರಿಕ ನಾಟಕವನ್ನು ಆದಿಯಿಂದ ಅಂತ್ಯದವರೆಗೆ ಓದಿ ನೋಡಿ ಬಹಳ ಸಂತೋಷವಾಯಿತು. ಹೃದರಾಬಾದಿನಲ್ಲಿರತಕ್ಕ ಲಿಂಗಾಯತ ವಿದ್ಯಾರ್ಥಿಗಳ ಉತ್ಸಾಹವೂ, ಅವರ ಸಮಾಜಾಭಿಮಾನವೂ ಪ್ರಶಂಸನೀಯವಾಗಿರುತ್ತದೆ. ಈ ತರುಣರ ಮಾಲಿಕೆಯಲ್ಲಿ ಮಧ್ಯಮಣಿ-ಯಂತರತಕ್ಕ “ಸಿದ್ಧಯ್ಯ ಪುರಾಣಿ” ಇವರೇ ಆತ್ಮಾರ್ಥಿವನ್ನು ರಚಿಸಿದವರು. ನಾಟಕದೊಳಗೆ ಸಂದರ್ಭಕ್ಕೆ ಅನುಸರಿಸಿ ವಚನಗಳನ್ನು ಜೋಡಿಸಿರುವದು ಇವರ ಕುಶಲತೆನವನ್ನು ತೋರಿಸುತ್ತದೆ. ಈ ತರುಣ ಕವಿಗಳು ಮುಂದೆ ಪ್ರತಿಭಾಸಂಪನ್ಮಾದ ಕವಿಗಳಾಗಿ ಕನಾಟಕದ ತುಂಬೆಲ್ಲ ಕೀರ್ತಿಶಾಲೆಗಳಾಗುವ ಸುಯೋಗವನ್ನು ದೇವರು ಒದಗಿಸಿಕೊಡಲೆಂದು ಹಾರ್ಡ್‌ಸುತ್ತೇನೆ. ಇವರ ಮಾರ್ಗವನ್ನನುಸರಿಸಿ ಉಳಿದ ತರುಣರೂ ಕೂಡ ತಮ್ಮ ಜೀವನದಲ್ಲಿ ಒಂದಾದರೂ ಗ್ರಂಥವನ್ನು ರಚಿಸಿಯೇ ತೀರುವನೆಂಬುವ ಪ್ರತಿಜ್ಞಾಭುದ್ಧರಾಗಿ ಕಾರ್ಯವನ್ನು ಮಾಡಿದರೆ ಲಿಂಗಾಯತ ಸಾಹಿತ್ಯವು ಕನಾಟಕದಲ್ಲಿ ಅಜರಾಮರವಾಗಿ ಉಳಿಯುವುದು. “ಆತ್ಮಾರ್ಥ”ದ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವ ಸುಯೋಗವನ್ನು ಒದಗಿಸಿಕೊಟ್ಟಿದ್ದಕ್ಕೆ ಶ್ರೀ ಸಿದ್ಧಯ್ಯನವರಿಗೆ ತುಂಬಾ ಕೃತಜ್ಞನಾಗಿರುತ್ತೇನೆ.

-‘ಘ್ರಾಕರಣತೀರ್ಥ’ ಚಂದ್ರಶೇಖರ ಶಾಸ್ತ್ರಿಗಳು

- * ಶ್ರೀಷ್ಟ ಕರಿಗಳೂ, ಶಿಶ್ಯತ ಸಾಹಿತಿಗಳೂ, ವಿಮರ್ಶಕರೂ, ಅನುಭಾವಿಗಳೂ, ದಕ್ಷ ಆಡಳಿತಗಾರರೂ, ಉಜ್ಜಳ ವಾಗಿಗಳೂ ಹಾಗೂ ಸ್ವೇಹಪರರೂ ಒಬ್ಬರೇ ಆಗಿರುವುದು ನಮ್ಮಲ್ಲಿ ತುಂಬ ವಿರಳ. ಇಂಥ ಅಪೂರ್ವ ಗುಣಗಳನ್ನು ಪಡೆದಿರುವವರಲ್ಲಿ ಡಾ. ಸಿದ್ಧಯ್ಯ ಪುರಾಣಿಕರು (ಕಾವಾನಂದ) ಒಬ್ಬರು. ಸುಸಂಸೃತ ಸಾರಸೃತ ಮನೆತನದಲ್ಲಿ ಜನ್ಮತಳಿದ ಶ್ರೀಯುತರು ಪ್ರತಿಭೆಯನ್ನು ಪಡೆದು ಹುಟ್ಟಿದರು. ವಿದ್ವತ್ತನ್ನು ಗಳಿಸುತ್ತಾ ಬೆಳೆದರು, ಎರಡನ್ನೂ ಸಮಪ್ರಮಾಣದಲ್ಲಿ ದುಡಿಸಿಕೊಂಡ ಸ್ವಾಸಾಚಿಗಳಾದರು.

-ದೇಶಹಳ್ಳಿ ಜಿ. ನಾರಾಯಣ

- * ಸತ್ಯನಿಷ್ಠೆ, ಸರ್ವೋದಯಕಾಂಕ್ಷೆ, ಪೂರ್ಣ ದೃಷ್ಟಿ, ಮಾನವೀಯತೆ, ಸೌಂದರ್ಯ-ಪ್ರಸ್ತುತಿ, ಆತ್ಮಸ್ವಾತಂತ್ರ್ಯ, ನಿರ್ಮಲ ಮನಸ್ಸು, ಹೃದಯ ಶ್ರೀಮಂತಿಕೆ ಇವೇ ಮೊದಲಾದ ಗುಣ ಸ್ವಭಾವಗಳನ್ನು ಸಾಧಿಸಿದ ಸಾಹಿತಿ ಮಾತ್ರ ಉತ್ತಮ ಸಾಹಿತ್ಯವನ್ನು ಸೃಷ್ಟಿಸಬಲ್ಲವನಾಗುತ್ತಾನೆ. ಸಿದ್ಧಯ್ಯ ಪುರಾಣಿಕರು ನಿಜವಾಗಿಯೂ ಸಿದ್ಧ ಪುರಾಣ.

-ದೇಜಗೌ

- * ಡಾ. ಸಿದ್ಧಯ್ಯ ಪುರಾಣಿಕರು ಕನ್ನಡಮ್ಮನ ಅಮೃತಪ್ರತುರಲ್ಲಿ ಒಬ್ಬರು. ಕಥೆ, ಕಾದಂಬರಿ, ಕವನ, ವಿಮರ್ಶ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿರಚನೆ ಮಾಡಿ ಕನ್ನಡಮ್ಮನ ಮಡಿಲು ತುಂಬಿದ್ದಾರೆ, ಮುಡಿಯು ಸಿಂಗರಿಸಿದ್ದಾರೆ.

-ಸಾ.ಶಿ. ಮರುಳಯ್ಯ

- * ಅಧಿಕಾರಿಗಳಾಗಿ ಆಡಳಿತ ನಿರ್ವಹಿಸುತ್ತೇ, ಆದುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿದವರ ಒಂದು ಪರಂಪರೆ ಇದೆ. ಮಾಸ್ತಿಯವರು ನೆವರತ್ತರಾಮ ರಾಯರು ಎಂ.ಎಸ್. ಪುಟ್ಟಣ್ಣ ಮೊದಲಾದ ಹಿರಿಯರು ನೆನಪಾಗುತ್ತಾರೆ. ಆ ಪರಂಪರೆಯ ಮುಂದನ ತಲೆಮಾರಿಗೆ ಸೇರಿದವರು ಡಾ. ಸಿದ್ಧಯ್ಯ ಪುರಾಣಿಕರು, ಡಾ. ಎಚ್‌ಲೋ. ನಾಗೇಗೌಡರು. ಕನಾಟಕ ಏಕೀಕರಣ ಪೂರ್ವ ಮತ್ತು ಅನಂತರದ ದಶಕಗಳಲ್ಲಿ ಅತ್ಯಂತ ಹಿಂದುಳಿದ ಪ್ರಯೋಗಗಳಲ್ಲಿ ಜನರ ಬದುಕಿನ ಬಂಜಳಿಗೆ ಮಾನವೀಯ ಮೌಲ್ಯ ದೃಷ್ಟಿಯಿಂದ ಸ್ವಂದಿಸಿ ಕಾರ್ಯ ನಿರ್ವಹಿಸಿದವರು ಡಾ. ಸಿದ್ಧಯ್ಯ ಪುರಾಣಿಕರು. ಅದು ಅವರ ವಾಸ್ತವ ನೆಲೆ. ಆ ಅನುಭವಗಳ ಜಿಂತನೆಯಿಂದ ಅಭಿವೃದ್ಧಿಗೊಂಡುದು ಕಾವ್ಯ ಮತ್ತು ಆಧುನಿಕ ವಚನಗಳು. ಅವರ ಗದ್ದೆ ಬರಹಗಳೆಲ್ಲವು ಆ ಮನೋಧಮ್ಮದ ಅಧ್ಯಯನಗಳೇ ಆಗಿವೆ. ಅದು ಅವರ ತಾತ್ಕಿಕ ನೆಲೆ. ‘ರಂಡೂ ನೆಲೆಗಳ ಸಾರರೂಪವಾದ ಅವರ ಕಾಣ್ಣ ಮಂತ್ರ ಸದ್ಯಶಾವಾದ ‘ಮೊದಲು ಮಾನವನಾಗು’ವಿನಲ್ಲಿ ವ್ಯಕ್ತ. ಅದು ಮಂತ್ರ, ಅದು ಬೆಳಕು, ಎಲ್ಲ ಕಾಲಕ್ಕೂ ಪ್ರಸ್ತುತ.

-ಎಂ.ಎಚ್. ಕೃಷ್ಣಯ್ಯ

- * ಸುಪ್ರಸಿದ್ಧ ಸಾಹಿತಿಗಳು, ಜನ ಪ್ರೇಮಿಗಳು ಆದ ಸಿದ್ಧಯ್ಯ ಪುರಾಣಿಕರು ಕಾವ್ಯದ ಪುರಾಣಿಕರುಂದು ಹೆಸರಾಗಿದ್ದಾರೆ. ಆದರೆ, ಅವರ ಗದ್ದೆ ಕೃತಿಗಳನ್ನು ಓದಿದಾಗ ಅವರನ್ನು ಗದ್ದಯ್ಯ ಪುರಾಣಿಕ ಎಂದು ಕರೆಯಬಹುದು ಎಂದು

ಪ್ರಮುಖ ಲೇಖಕ ಅಭಿಪ್ರಾಯ / ೪೪೯

ನನಗೆ ಅನಿಸಿತು. ಮುಖ್ಯವಾಗಿ ಅವರು ಶಿವಶರಣರನ್ನು ಕುರಿತು ಬರೆದ ಬರಹಗಳು ತುಂಬಾ ಪ್ರಮೀಳ್ಯವಾಗಿವೆ. ಕುವೆಂಪು ಅವರಿಂದಲೂ ಮನ್ಯಾಂ ಗಳಿಸಿವೆ. ಇಂಥು ಗಡ್ಡೆ ಶೀಲ್ಯಿಯ ಬರಹಗಳು ಇಲ್ಲಿ ಒಂದು ಕಡೆ ಸೇರುತ್ತಿರುವುದು ನಮ್ಮೆಲ್ಲರ ಪ್ರಣ್ಯಾ ಎಂದು ಹೇಳಬೇಕು. ಅಂತಾ ದಿವ್ಯ ಚೇತನ ಅವರದು.

-ಅ.ರಾ. ಮಿತ್ರ

- * ಸಿದ್ಧಯ್ಯ ಪುರಾಣಿಕರು ಪರಿಶುದ್ಧ ಸಾಂಸ್ಕೃತಿಕ ಮನ್ಯಾಂವಿಂದ ತುಂಬಿ ತುಳುಕುತ್ತಿದ್ದ ವ್ಯಕ್ತಿ ಕಾವ್ಯವನ್ನು ಸಂಪೂರ್ಣ ವಾಚ್ಯಯವೆಂದೇ ಪರಿಗ್ರಹಿಸಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅವರು ಬರವೇಗೆ ಮಾಡಿದರು. ಅವರ ವಚನಗಳು ಅನುಪಮ. ಕತೆ, ಕಾದಂಬರಿ, ನಾಟಕ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ, ಶಿಸು ಸಾಹಿತ್ಯ, ಅನುವಾದ ಮುಂತಾದ ಕ್ಷೇತ್ರಗಳಲ್ಲಿ ಅಸರ್ವತ ಕೆಲಸ ಮಾಡಿದ್ದಾರೆ.

-ಸಿದ್ಧಲಿಂಗ ಪಟ್ಟಣತ್ವಿ

● ●